

ರಾಕಣ್ ಭಡ್ವ್ಯಚಿ ಫಿರ್ಗಜ್ ಆಂಜೆಲೊರ್

ಕೊರೊನಾ ಪಿಡೆ ಸಂಭಂಧಿ ಫಿರ್ಗಜ್ಕಾರಾಂಕ್ ಥೊಡ್ಯೊ ಗರ್ಜೆಚ್ಯೊ ಕಳವ್ಣೊ

1. ಕೊರೊನಾ ಪಿಡೆಚೊ ಸಮಸ್ಲೊ ಗಂಭೀರ್ ಜಾವ್ನ್ ಯೆತಾ. ಹಿ ಥೊಡಿಂ ಸೂಚನಾಂ ಗಂಭೀರ್ ಜಾವ್ನ್ ಘೆಯಾತ್ ಆನಿ ತುಮ್ಮಾಂ ಆನಿ ಹೆರಾಂಕ್ ಹ್ಯಾ ಪಿಡೆ ಥಾವ್ನ್ ರಾಕೊನ್ ವ್ಹರಾತ್.
2. ಕೊಣೆಯ್ ಭಿಯೆಂವ್ಚೆಂ ನಾಕಾ. ಪೂಣ್ ಹ್ಯಾ ಪಿಡೆವಿಶಿಂ ನಿರ್ಲಕ್ಷ್ಯ ಬರಿ ನ್ಹಂಯ್. ಜಾತಾ ತಿತ್ಲೆಂ ನಿತಳಾಯ್ ಸಾಂಭಾಳ್ಯಾಂ. ಸರ್ಕಾರಾನ್ ದಿಂವ್ಚಿಂ ಸೂಚನಾಂ ಪಾಳ್ಯಾಂ. ಆಮ್ಕಾಂ ಆನಿ ಹೆರಾಂಕ್ ಹ್ಯಾ ಮಾರೆಕಾರ್ ಪಿಡೆಂತ್ಲೆಂ ರಾಕೊನ್ ವ್ಹರಾಂ.
3. ಆಯ್ತಾರಾ ಸಕಾಳಿಂ 7.00 ವೊರಾ ಥಾವ್ನ್ ರಾತಿಂ 9.00 ವೊರಾ ಪರ್ಯಾಂತ್ ಕೊಣೆಯ್ ಘರಾ ಭಾಯ್ರ್ ಯೆಂವ್ಕ್ ನಾ ತೆಂ ಉಡಾಸ್ ಆಸೊಂ. ಕುಟ್ಮಾ ಸಾಂಧ್ಯಾನ್ ಸಗ್ಳೊ ದೀಸ್ ಸಾಂಗಾತಾ ಆಸೊನ್, ಕುಟ್ಮಾ ಸಾಂಗಾತ್ ಭೊಗುಂಕ್, ಹೊ ಆವ್ಯಾಸ್ ದೆವಾನ್ ದಿಲ್ಲೊ ಮ್ಹಣ್ ವಳ್ಳೊವ್ಯಾಂ.
4. ಆಯ್ತಾರಾ ದೀಸ್ 7.30 ವರಾಂಚೊ ವೇಳ್ ಮಿಸಾಚೊ ವೇಳ್. ಸಗ್ಳ್ಯಾ ಕುಟ್ಮಾ ಸಾಂಧ್ಯಾಂನಿ ಆಲ್ತಾರಿ ಮುಕಾರ್ ಯೆವ್ನ್ ಮಾಗ್ಣೆಂ ಕರ್ಚೆಂ. ಮಿಸಾವಾಟ್ ಕರ್ಚಿ, ಮಿಸಾಚಿ ವಾಚ್ಪಾಂ, ಕೀರ್ತನ್, ನಿಯಾಳ್ ವಾಚ್ಪೊ, ಭಾವಾಧ್ಯಾಂಚಿ ಪ್ರಾರ್ಥನಾಂ ವಾಚ್ಚಿಂ ಆನಿ ಥೊಡೊ ವೇಳ್ ಕೊರೊನಾ ಪಿಡಾ ನಾಸ್ ಜಾಂವ್ಕ್, ಪಿಡೆಕ್ ಸಾಂಪಾಡ್ಲೆಲ್ಯಾಂಕ್ ಭಲಾಯ್ಕಿ ವೆಗ್ಗಿಂ ಪಾಟಿಂ ಮೆಳೊಂಕ್, ಸರ್ವಾಂಕ್ ಹ್ಯಾ ಪಿಡೆ ಥಾವ್ನ್ ರಕ್ಷಣ್ ಮೆಳೊಂಕ್ ದೆವಾಲಾಗಿಂ ವ್ಹಡಾ ಭಾವಾಧ್ಯಾನ್ ಆನಿ ಭಕ್ತಿನ್ ಮಾಗ್ಚ್ಯಾಂ. ಹೆಂ ಸಗ್ಳೆಂ ವಾಟ್ಸಪಾಚೆರ್ ಹಾಂವ್ ತುಮ್ಮಾಂ ಧಾಡ್ತಾಂ, ತಾಚೊ ಉಪಯೋಗ್ ಕರಾ. ಮುಕ್ಲ್ಯಾ ಥೊಡ್ಯಾ ದಿಸಾಂಕ್ ಆಮ್ಚಿ ಘರ್ಚಿ ಆಲ್ತಾರ್ ಕುಟ್ಮಾನ್ ತವಳ್ ತವಳ್ ಸಾಂಗಾತಾ ಮೆಳ್ಚಿ ಪವಿತ್ರ್ ಆಲ್ತಾರ್ ಕರ್ಚಾಂ.
5. ಹಿ ಪಿಡಾ ಉಣಿ ಜಾತಾ ಪರ್ಯಾನ್, ಭುರ್ಗ್ಯಾಂಕ್ ಘರಾ ಭಾಯ್ರ್ ಚಡ್ ವಚೊಂಕ್ ದೀನಾಕಾತ್. ರಸ್ತ್ಯಾ ದೆಗೆರ್ ಭೊಂವ್ಚೆಂ ವಾ ಖೆಳಾ ಮೈದಾನಾಕ್ ವೆಚೆಂ ಬರೆಂ ನ್ಹಂಯ್ ತೆಂ ಉಡಾಸ್ ದವರಾ. 60 ವಸಾಂ ವಯ್ಲ್ಯಾ ಆನಿ ಭಲಾಯ್ಕಿ ಬರಿ ನಾತ್ಲೆಲ್ಯಾಂನಿ ಗರ್ಜೆ ವಿಣೆಂ ಭಾಯ್ರ್ ವೆಚೆಂ ನಾಕಾ.
6. ಪರ್ಗವಾಂ ಥಾವ್ನ್ ಕೊಣೀ ಆಯ್ಲಾ ತರ್ 15 ದಿಸಾಂಕ್ ತಾಂಚೊ ಸಂಪೂರ್ಣ ಸಾಂಗಾತ್ ಚುಕಯಾ. ಕಾರಣ್ ಹಿ ಪಿಡಾ ಆಪ್ಣಾಕ್ ಆಸಾ ತೆಂ ಜಾಣಾ ಜಾಂವ್ಕ್ 15 ದೀಸ್ ಲಾಗ್ತಾತ್. ತವಳ್ ಪರ್ಯಾಂತ್ ಪಿಡಾ ಆಸ್ಲಾರೀ ಆಸಾ ಮ್ಹಣ್ ಕಳನಾ. ದೆಕುನ್ ಹ್ಯಾ 15 ದಿಸಾಂನಿ ತಾಂಚ್ಯಾ ಸಂಪರ್ಕಾಕ್ ಆಯ್ಲೆಲ್ಯಾ ಸರ್ವಾಂಕ್ ಹಿ ಪಿಡಾ ಲಾಗ್ಚಿ ಸಾಧ್ಯತಾ ಆಸಾ.
7. ಪರ್ಗವಾಂ ಥಾವ್ನ್ ಆಯ್ಲೆಲ್ಯಾಂನಿ 15 ದೀಸ್ ಕುಟ್ಮಾ, ಭುರ್ಗ್ಯಾಂ ಆನಿ ಹೆರಾಂ ಥಾವ್ನ್ ವಿಂಗಡ್ ಆಸಾಜಯ್ ಹ್ಯಾ ದ್ವಾರಿಂ ಕಾರಣಾಂತರ್ ಜಾವ್ನ್ ಪಿಡಾ ಲಾಗ್ಲ್ಯಾ ತರ್, ಹೆರಾಂಕ್ ತಿ ಲಾಗಾನಾತ್ಲೆ ಬರಿ ಕರ್ಚೊ ವ್ಹಡ್ ಉಪ್ಕಾರ್ ತೊ ಜಾತಲೊ.
8. 15 ದಿಸಾಂನಿ ಪಿಡಾ ದಿಸೊನ್ ಆಯ್ಲಿ ತರ್, ಆಪ್ಲೆ ಚಿಕಿತ್ಸಾ ಫೇಜಯ್ ಮಾತ್ ನ್ಹಂಯ್, ಹ್ಯಾ 15 ದಿಸಾಂನಿ ಕೊಣಾಚೊ ಸಕ್ಕಡ್ ಸಂಪರ್ಕ್ ಕೆಲಾ ತಾಂಕಾ ಸೊಧುನ್ ಕಾಡ್ನ್ ತಾಂಕಾಯ್ ಚಿಕಿತ್ಸಾ ದೀಜಯ್ ಮ್ಹಳ್ಳೆಂ ಉಡಾಸ್ ಆಸೊಂ.
9. ಸಾರ್ವಜನಿಕ್ ಜಾಗ್ಯಾಕ್ ಗೆಲ್ಯಾತ್ ತರ್, ಹಾತ್ ಮೆಳಂವ್ಚೆ, ಪೊಟ್ಟುನ್ ಧರ್ಚೆಂ, ಅಂಗ್ ಆಪಡ್ಚೆಂ ಸೊಡ್ನ್ ಸೊಡಾ. ಭಾಯ್ರ್ ವಚೊನ್ ಆಯ್ಲಾತ್ ತರ್, ಹಾತ್ ಸಾಬು ಘಾಲ್ನ್ ಬರೊ ಕರ್ನ್ ಧುಯಾತ್. ತವಳ್ ತವಳ್ ಹಾತ್ ಧುಂವ್ಚಿ ಸವಯ್ ಕರಾತ್. ತೋಂಡ್, ದೊಳೆ, ಕಾನ್ ಇತ್ಯಾದಿ ಆಪಡ್ಚಿ ಸವಯ್ ಜಾತಾ ತಿತ್ಲಿ ಉಣಿ ಕರಾತ್.
10. ಮರಣ್ ಜಾಲೆಂ ತರ್, ಮೊರ್ಣ್ ಜಾತಾ ತಿತ್ಲೆ ವೆಗ್ಗಿಂ ಇಗರ್ಜೆಕ್ ಹಾಡ್ನ್ ಬೆಂಜಾರ್ ಕರ್ನ್ ಮಾತಿಯೆಕ್ ಪಾಯ್ಲೆಲ್ಯಾಂವ್. ಮೊರ್ಣಾ ವೆಳಾರ್ ಮೀಸ್ ಆಸ್ಚೆಂನಾ. ಪಿಡೆಚೊ ಸಮಸ್ಲೊ ಪರಿಹಾರ್ ಜಾಲ್ಲ್ಯಾ ಉಪ್ರಾಂತ್ ಮಿಸಾಚಿ ಮಾಂಡಾವಾಳ್ ಕರುಂಕ್ ಆವ್ಯಾಸ್ ಆಸ್ತಲೊ. ತುಮಿ ಮೊರ್ಣಾಕ್ ಗೆಲ್ಯಾತ್ ತರ್ ಮೆಲ್ಚಿ ಕುಡಿಚೊ ಉಮೊ ಫೇನಾಕಾತ್. ಪರ್ಗಾಂವಾಂ ಥಾವ್ನ್ ಆಯಿಲ್ಲ್ಯಾಂನಿ 15 ದೀಸ್ ಪರ್ಯಾಂತ್ ಮರ್ಣಾಚ್ಯಾ ಘರಾ ಯೆನಾತ್ಲ್ಯಾರ್ ಬರೆಂ.
11. ಗರ್ಜ್ ಮ್ಹಣ್ ಭೊಗ್ಲ್ಯಾರ್ ಎಕಾ ಮಹಿನ್ಯಾಕ್ ಜಾಯ್ ಪುರ್ತಿ ವೊರ್ವಿ ಏಕ್‌ಚ್ ಪಾವ್ಚಿಂ ಹಾಡಾ. ಹ್ಯಾ ವರ್ವಿಂ ತವಳ್ ತವಳ್ ಭಾಯ್ರ್ ವೆಚೆಂ ಆಡವ್ನ್, ಪಿಡೆ ಥಾವ್ನ್ ಆಮ್ಕಾಂಚ್ ರಾಕೊನ್ ವ್ಹರೈತ್.
12. ಕೊಂಕ್ಲಿ, ಶೆಳ್, ತಾಳೊ ದೂಖ್, ತಕ್ಲಿ ಫಡಾಫಡ್, ತಾಪ್ ಉಣೊ ಜಾಯ್ನಾ ತರ್ ದಾಕ್ತಿರಾ ಸರ್ಶಿಂ ವಚೊಂಕ್ ಗಳಾಯ್ ಕರಿನಾಕಾತ್.